

CCE-II-RR/PF(A)/888/4066

A

ಜೂನ್ 2024 ರ ಪರೀಕ್ಷೆ - 2  
JUNE 2024 EXAMINATION - 2

ಒಟ್ಟು ಮುದ್ರಿತ ಪುಟಗಳ ಸಂಖ್ಯೆ : 12 ]

Total No. of Printed Pages : 12 ]

ಒಟ್ಟು ಪ್ರಶ್ನೆಗಳ ಸಂಖ್ಯೆ : 34 ]

Total No. of Questions : 34 ]

ಸಂಕೇತ ಸಂಖ್ಯೆ : 22-EK

Code No. : 22-EK

CCE RR/PF

NSQF LEVEL-2

Question Paper Serial No.

ವಿಷಯ : ಎಲೆಕ್ಟ್ರಾನಿಕ್ಸ್ & ಹಾಡ್‌ವೇರ್

Subject : ELECTRONICS & HARDWARE

(ಕನ್ನಡ ಮತ್ತು ಇಂಗ್ಲಿಷ್ ಮಾಡ್ಯಂ / Kannada and English Medium)

(ಶಾಲಾ ಪ್ರಸಾರಾವತೀತ ಅಭ್ಯರ್ಥಿ / ಖಾಸಗಿ ಅಭ್ಯರ್ಥಿ / Regular Repeater / Private Fresh)

ದಿನಾಂಕ : 15. 06. 2024 ]

[ Date : 15. 06. 2024

ಸಮಯ : ಬೆಳಿಗ್ 10-15 ರಿಂದ ಮಧ್ಯಾಹ್ನ 12-30 ರವರೆಗೆ ] [ Time : 10-15 A.M. to 12-30 P.M.

ಗರಿಷ್ಠ ಅಂತರಾಳ : 60 ] [ Max. Marks : 60

ಪರೀಕ್ಷಾರ್ಥಿಗಾಗಿ ಸಾಮಾನ್ಯ ಸೂಚನೆಗಳು / General Instructions to the Candidate :

Cut here / ಇಲ್ಲಿ ಕತ್ತಲಿಸಿ

- ಈ ಪ್ರಶ್ನೆಪತ್ರಿಕೆಯು ಒಟ್ಟು 34 ಪ್ರಶ್ನೆಗಳನ್ನು ಹೊಂದಿದೆ.  
This Question Paper consists of 34 questions.
- ಈ ಪ್ರಶ್ನೆಪತ್ರಿಕೆಯನ್ನು ಹಿಮ್ಮತೀಯ ಜಾಕೆಟ್ ಮೂಲಕ ಮೊಹರು (ಸೀಲ್) ಮಾಡಲಾಗಿದೆ. ಪರೀಕ್ಷೆ ಪಾರಂಭವಾಗುವ ಸಮಯಕ್ಕೆ ನಿಮ್ಮ ಪ್ರಶ್ನೆಪತ್ರಿಕೆಯ ಬಲಬದಿ ಪಾಶ್ಚಾತ್ಯವನ್ನು ಕತ್ತಲಿಸಿ (ಬಾಣವನ್ನು ಅನುಸರಿಸಿ), ಎಡಬದಿ ಪಾಶ್ಚಾತ್ಯವನ್ನು ಕತ್ತಲಿಸಬೇಡಿ. ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪುಟಗಳು ಇವೆಯೇ ಎಂದು ಪರೀಕ್ಷೆಸಿಕೊಳ್ಳಿ.  
This question paper has been sealed by reverse jacket. **You have to cut on the right side to open the paper** at the time of commencement of the examination (**Follow the arrow**). **Do not cut the left side to open the paper.** Check whether all the pages of the question paper are intact.
- ಪ್ರಶ್ನೆಗಳಿಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ.  
Follow the instructions given against the questions.
- ಬಲ ಭಾಗದಲ್ಲಿ ಕೊಟ್ಟಿರುವ ಅಂತರಾಳ ಪ್ರಶ್ನೆಗಳಿಗಿರುವ ಪೂರ್ಣ ಅಂತರಾಳ ಶೋರಿಸುತ್ತವೆ.  
Figures in the right hand margin indicate maximum marks for the question.
- ಪ್ರಶ್ನೆಪತ್ರಿಕೆಯನ್ನು ಓದಿಕೊಳ್ಳಲ್ಲಿ 15 ನಿಮಿಷಗಳ ಕಾಲಾವಕಾಶವು ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆಪತ್ರಿಕೆಯ ಮೇಲಾಗದಲ್ಲಿ ನೀಡಲಾಗಿದೆ.  
The maximum time to answer the paper is given at the top of the question paper. It includes 15 minutes for reading the question paper.
- ನಿಮಗೆ ವಿತರಿಸಲಾಗಿರುವ ಪ್ರಶ್ನೆಪತ್ರಿಕೆಯ ಆವೃತ್ತಿ ( Version ) ಮತ್ತು ನಿಮ್ಮ ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಪ್ರಶ್ನೆಪತ್ರಿಕೆಯ ಆವೃತ್ತಿ ಇವರಡೂ ಒಂದೇ ಆಗಿರುವುದನ್ನು ಖಾತರಿಸಿಕೊಳ್ಳಿ.  
Ensure that, the Version of the question paper distributed to you and the Version printed on your admission ticket is the same.

TEAR HERE TO OPEN THE QUESTION PAPER

15. 06. 2024

Tear here

- I. ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪ್ರೋಫೆ ಹೇಳಿಕೆಗಳಿಗೆ ನಾಲ್ಕು ಆಯ್ದುಗಳನ್ನು ನೀಡಲಾಗಿದೆ.  
ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಅದರ ಕ್ರಮಾಂಕದೊಂದಿಗೆ ಪ್ರೋಫೆ  
ಉತ್ತರವನ್ನು ಬರೆಯಿರಿ :

 $10 \times 1 = 10$ 

**Four alternatives are given for each of the following questions / incomplete statements. Choose the correct alternative and write the complete answer along with its question number and alphabet :**

1. ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ



- (A) ಜನರೇಟರ್ (B) ಮೋಟಾರ್  
(C) ಟ್ರಾನ್ಸ್‌ಫಾರ್ಮರ್ (D) ಇನ್ವರ್ಟರ್

The device that converts electrical energy into mechanical energy  
is



- (A) Generator (B) Motor  
(C) Transformer (D) Inverter

2. ಷ್ಟೇಮಿಂಗ್‌ನ ಬಳಗ್ಗೆ ನಿಯಮದಲ್ಲಿ ಹೆಚ್ಚೆರಳು ಸೂಚಿಸುವುದು

- (A) ವಿದ್ಯುತ್ಪ್ರವಾಹದ ದಿಕ್ಕನ್ನು  
(B) ಕಾಂತಕ್ಕೇತ್ತದ ದಿಕ್ಕನ್ನು  
(C) ಪ್ರೇರಿತ ವಿದ್ಯುತ್ಪ್ರವಾಹದ ದಿಕ್ಕನ್ನು

- (D) ವಾಹಕದ ಚಲನೆಯ ದಿಕ್ಕನ್ನು



In Fleming's right hand rule, thumb indicates the

- (A) direction of current



- (B) direction of magnetic field

- (C) direction of induced current

- (D) direction of motion of the conductor

3. ಫೋಲ್ಜ್‌ ಏರುಪೇರನ್ನು ತಡೆಗಟ್ಟಲು ಬಳಸುವ ಸಾಧನ

- (A) ಷ್ಟ್ರೋ

- (B) ಸ್ಟಿಚ್

- (C) ಸೆಬಿಲ್ಸರ್

- (D) ವೈರ್



The device used to avoid voltage fluctuations is

- (A) plug

- (B) switch

- (C) stabilizer

- (D) wire

4. ಈ ಕೆಳಗಿನವುಗಳಲ್ಲಿ ಯಾವುದು ಮಿಕ್ಸರ್‌ನ ಮಾದರಿ ಅಲ್ಲ ?

- (A) ಲಿಕ್ವಿಡ್ ವಿಷಲ್

- (B) ಟಿಲ್ಟಿಂಗ್ ಮಾದರಿ

- (C) ಸಾಲಿಡ್ ಸಸ್ಪನ್ಷನ್

- (D) ಸಿಫರ್ ಮಿಕ್ಸರ್



Which of the following is *not* a model of a mixer ?

- (A) Liquid whistle

- (B) Tilting model



- (C) Solid suspension

- (D) Static mixer

5. ಮೈಕ್ರೋವೇವ್ ಒವನ್‌ನಲ್ಲಿ ಸೂಕ್ಷ್ಮ ತರಂಗಗಳನ್ನು ಉತ್ಪಾದಿಸುವ ಭಾಗ

(A) Grill

(B) ವೇವ್ ಗೈಡ್



(C) ಮಾರ್ಗೆಟ್ರಾನ್

(D) ಸಿರರ್ ಫಾನ್

The part of the microwave oven, which produces microwaves is

(A) Grill

(B) Waveguide

(C) Magnetron

(D) Stirrer fan

6. ಆಧುನಿಕ ಮೈಕ್ರೋವೇವ್ ಒವನ್ ಪ್ರತಿ ಅಧರ ಗಂಟೆಗೆ ಬಳಸುವ ಸಾಮಧ್ಯ

(A) 1400 W

(B) 2200 W



(C) 800 W

(D) 1200 W

The power consumed by microwave oven per 30 minutes is

(A) 1400 W

(B) 2200 W

(C) 800 W

(D) 1200 W

7. ಕೆಳಗಿನವುಗಳಲ್ಲಿ ಮೈಕ್ರೋವೇವ್‌ನ ಇ-ತಾಜ್ಯ ಯಾವುದು ?

(A) ಟ್ರಾನ್ಸ್‌ಫಾರ್ಮರ್

(B) ದೀಪ

(C) ನಾಡು

(D) ಫಾನ್



Which among the following is an e-waste in microwave oven ?

(A) Transformer

(B) Lamp



(C) Glass

(D) Fan

8. ಅಧಿಕ ವೋಲ್ಟೇಜ್ ಅನ್ನು ತಡೆದುಕೊಳ್ಳಲು ಮೃಕ್ತೋವೇವೋ ಒವನ್‌ನ ಮಂಡಲದಲ್ಲಿ ಬಳಸುವ ಫಲಕ



(A) ಅಧಿಕ ವೋಲ್ಟೇಜ್ ಟ್ರಾನ್ಸ್‌ಫಾರ್ಮರ್

(B) ಅಧಿಕ ವೋಲ್ಟೇಜ್ ಕೆಪಾಸಿಟರ್

(C) ಅಧಿಕ ವೋಲ್ಟೇಜ್ ಡಯೋಡ್

(D) ಅಧಿಕ ವೋಲ್ಟೇಜ್ ಟ್ರಾನ್ಸಿಸ್ಟರ್

In microwave oven circuit the component used to withstand high voltage is

(A) high voltage transformer

(B) high voltage capacitor



(C) high voltage diode

(D) high voltage transistor

9. ಕತ್ತಳೆ ಹಣ್ಣಗಳನ್ನು ಹಿಂಡುವುದರ ಮೂಲಕ ರಸವನ್ನು ತೆಗೆಯುವ ಜ್ಞಾಸರ್

(A) ಜ್ಞಾಸಿಂಗ್ ಪ್ರೈಸ್

(B) ರೀಮರ್

(C) ಸೆಂಟ್ರಿಪ್ರೈಸ್ ಗಲ್ ಜ್ಞಾಸರ್

(D) ಟ್ರಿಟ್ರುರೇಟಿಂಗ್ ಜ್ಞಾಸರ್



Type of a juicer used to squeeze juice from oranges is

(A) Juicing press

(B) Reamer



(C) Centrifugal juicer

(D) Triturating juicer

10. ಪವರ್ ಕಾಡ್‌ನ ನಿರಂತರಕೆಯನ್ನು ಪರಿಶೀಲಿಸಲು ಬಳಸುವ ಉಪಕರಣ

(A) ಅಮ್ಮೇಟರ್

(B) ವೋಲ್ಟ್‌ಮೀಟರ್



(C) ವ್ಯಾಟ್‌ಮೀಟರ್

(D) ಮಲ್ಟಿಮೀಟರ್

The device used to check the continuity of the power cord is

(A) Ammeter

(B) Voltmeter

(C) Wattmeter

(D) Multimeter

**II. ಸೊಕ್ಕವಾದ ಉತ್ತರದಿಂದ ಬಿಟ್ಟಿರುವ ಸ್ಥಳವನ್ನು ಭತ್ತಿಗೆ ಮಾಡಿ :**

 **$4 \times 1 = 4$** 

**Fill in the blanks with suitable answer :**

11. ಮೈಕ್ರೋವೇವ್ ಓವನ್ ದಿನಕ್ಕೆ ಗರಿಷ್ಟ ..... ಗಂಟೆಗಳ ಕಾಲ ಕೆಲಸ ಮಾಡುವಂತೆ ಏನ್ಯಾಸ ಮಾಡಲಾಗಿದೆ.

Microwave oven is designed to work for almost ..... hours per day.



12. ಮೈಕ್ರೋವೇವ್ ಓವನ್ ..... ಅನ್ನ ಬಿಸಿಮಾಡುವುದಿಲ್ಲ.

Microwave oven cannot heat .....

13. OLR ನ ಎಸ್ಕ್ವಿಟೆ ರೂಪ .....

OLR stands for .....

14. ಹೆಲ್ಮೆಟ್‌ಅನ್ನ ..... ತಡೆಗಟ್ಟಲು ಬಳಸುತ್ತಾರೆ.



We use helmet to avoid .....



- III. 15. **A-ಪಟ್ಟಿಯಲ್ಲಿ** ವಿದ್ಯುತ್ ಪರಿಮಾಣಗಳನ್ನು ನೀಡಲಾಗಿದೆ ಮತ್ತು **B-ಪಟ್ಟಿಯಲ್ಲಿ** ಅವುಗಳ ಏಕಮಾನಗಳನ್ನು ನೀಡಲಾಗಿದೆ. ಅವುಗಳನ್ನು ಹೊಂದಿಸಿ ಉತ್ತರಗಳನ್ನು ಕ್ರಮಾಂಕದೇಶನ್ನು ಬರೆಯಿರಿ:

**$4 \times 1 = 4$**

**Electrical quantities are given in Column-A and their SI units are given in Column-B. Match them and write answer with alphabet :**



<b>A-ಪಟ್ಟಿ</b> <b>Column-A</b>	<b>B-ಪಟ್ಟಿ</b> <b>Column-B</b>	
i) ವಿದ್ಯುತ್ಪ್ರವಾಹ Electric Current	a) ಓಮ್ ohm	
ii) ವಿದ್ಯುತ್ ಶಕ್ತಿ Electrical energy	b) ವಾಟ್ watt	
iii) ವಿದ್ಯುತ್ ಸಾಮರ್ಥ್ಯ Electric power	c) ಸೆಕೆಂಡ್ second	
iv) ರೋಧ Resistance	d) ಜೌಲೆ joule	
	e) ಅಂಪಿಯರ್ ampere	
	f) ಕೊಲಮ್ coulomb	
	g) ವೋಲ್ಟ್ volt	

- IV. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

**$6 \times 1 = 6$**

**Answer the following questions :**

16. ವೆಟ್ ಗ್ರಿಂಡರ್ ಎಂದರೇನು ?

What is a wet grinder ?



17. ಮೈಕ್ರೋವೇವ್ ಒವನ್‌ನ ಮಾದರಿಗಳನ್ನು ಪಟ್ಟಿ ಮಾಡಿ.



List the models of microwave oven.

18. ಮಿಕ್ಸರ್ ಜಾರ್‌ನ ಯಾವುದಾದರೂ ಎರಡು ಭಾಗಗಳನ್ನು ಬರೆಯಿರಿ.

Write any two parts of mixer jar.

19. ಜ್ಯಾಸಿಂಗ್ ಪ್ರೈಸ್‌ನ ಇನ್ನೊಂದು ಹೆಸರನ್ನು ಬರೆಯಿರಿ.

Write another name of juicing press.

20. ಸೋಲೋ ಮೈಕ್ರೋವೇವ್ ಒವನ್‌ನ ಕಾರ್ಯವನ್ನು ತಿಳಿಸಿ.

Write the function of solo microwave oven.



21. ಸಡಿಲವಾದ ಬಟ್ಟೆಗಳನ್ನು ಕೆಲಸದ ಸಮಯದಲ್ಲಿ ಧರಿಸಬಾರದು ಏಕೆ ?

We should not wear a loose dress while working. Why ?

#### V. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

**$6 \times 2 = 12$**

#### Answer the following questions :

22. ದುಪ್ಲೆಕ್ಸ್ ಲ್ಯಾಪ್ ವೈಂಡಿಂಗ್‌ನ ಚಿತ್ರವನ್ನು ಬರೆಯಿರಿ.

Draw the diagram of duplex lap winding.

23. ಪವರ್ ಕಾರ್ಡನ್ನು ನೀವು ಹೇಗೆ ಪರಿಶೀಲಿಸುತ್ತಿರಿ ?

How do you test the power cord ?

24. ಷ್ಟೈಬರ್ ಅಪ್ಲಿಕ್ ಕೇಬಲ್‌ನ ಎರಡು ಉಪಯೋಗಗಳನ್ನು ತಿಳಿಸಿ.

Mention any two uses of fibre optic cable.

ಅಥವಾ / OR



ಡಿಸಿ ಮೋಟಾರಿನ ಯಾವುದಾದರೂ ನಾಲ್ಕು ಅನ್ನಯಗಳನ್ನು ಪಟ್ಟಿ ಮಾಡಿ.

List any four applications of DC motor.

25. ಏದ್ಯಾತ್ ಉಪಕರಣಗಳೊಂದಿಗೆ ಕಾರ್ಯನಿರ್ವಹಿಸುವಾಗ ವ್ಯೇಯಕ್ತಿಕ ಭದ್ರತೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಬರೆಯಿರಿ.

Write the measures to be taken for personal safety while working with electrical appliances.



26. ಯಾವುದಾದರೂ ನಾಲ್ಕು ಜ್ಯೋಸರ್‌ನ ಮಾದರಿಗಳನ್ನು ಹೆಸರಿಸಿ.



Name any four models of juicer.

27. ಅಧಿಕ ವೋಲ್ಟೇಜ್ ಕೆಪಾಸಿಟರ್ ಮತ್ತು ಅಧಿಕ ವೋಲ್ಟೇಜ್ ಡಯೋಡ್ ಉಪಯೋಗಗಳನ್ನು ಬರೆಯಿರಿ.

Write the use of high voltage capacitor and high voltage diode.

**ಅಥವಾ / OR**

ಮೈಕ್ರೋವೇವ್ ಒವನ್‌ನಲ್ಲಿರುವ ವೇವ್‌ಗ್ರೇಡ್‌ನ ಕಾರ್ಯವನ್ನು ವಿವರಿಸಿ.

Explain the function of waveguide in microwave oven.

#### VI. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :



**$4 \times 3 = 12$**

**Answer the following questions :**

28. ಏಕ ಹಂತ ಮತ್ತು ಮೂರು ಹಂತ ಸರಬರಾಜು ವ್ಯವಸ್ಥೆಯ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.

Write the differences between single phase and three phase supply system.

29. ಒಂದು ಮಿಕ್ಸರ್ ರಿಪೇರಿ ಮಾಡಲು ಅದರ ಎಲ್ಲಾ ಭಾಗಗಳನ್ನು ತೆಗೆಯಲಾಗಿದೆ. ಇವುಗಳನ್ನು ನೀವು ಹೇಗೆ ಮರುಚೋಡಿಸುವಿರಿ ?

All the parts of mixer are dismantled for repairing. How do you reassemble them ?



30. ಅಧಿಕ ವ್ಯೋಮ್ಯೇಚ್ ಕೆಪಾಸಿಟರ್ ಅನ್ನು ನೀವು ಹೇಗೆ ಪರಿಶೀಲಿಸುತ್ತಿರಿ ? ಪರಿಶೀಲನೆಯ ಎಲ್ಲಾ ಹಂತಗಳನ್ನು ಬರೆಯಿರಿ.

How do you test the high voltage capacitor ? Write all the steps of testing.



31. ಮೈಕ್ರೋವೇವ್ ಒವನ್‌ನಲ್ಲಿ ಅಡುಗೆ ಕ್ಷಾವಿಟಿಯ ಮೂರು ಭಾಗಗಳನ್ನು ವಿವರಿಸಿ.

Explain the three parts of cooking cavity in a microwave oven.

**ಅಥವಾ / OR**

ಮೈಕ್ರೋವೇವ್ ಒವನ್‌ನ ಕಾರ್ಯಚರಣೆಯ ತತ್ವವನ್ನು ವಿವರಿಸಿ.

Explain the function of microwave oven.

## VII. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

**$3 \times 4 = 12$**



### **Answer the following questions :**

32. ರಿಲೇಯ ಕಾರ್ಯಚರಣೆಯ ತತ್ವವನ್ನು ತೋರಿಸುವ ಚಿತ್ರವನ್ನು ಬರೆದು, ಕೆಳಗಿನ ಭಾಗಗಳನ್ನು ಗುರುತಿಸಿ :

- i) ಚಲಿಸಬಲ್ಲ ಆರ್ಮೆಂಟರ್
- ii) ವಿದ್ಯುತ್ ಕಾಂತ

Draw the diagram showing the working principle of relay and label the following parts :

- i) Movable armature
- ii) Electromagnet

**ಅಥವಾ / OR**



ಮೋಟಾರ್ ಕಾರ್ಯನಿರ್ವಹಿಸುವ ತತ್ವವನ್ನು ಚಿತ್ರಿಸಿ ಸಹಾಯದಿಂದ ವಿವರಿಸಿ.

Explain the working principle of motor with the help of a diagram.

33. ವೆಟ್ ಗ್ರಿಡರ್‌ನ ಬಿತ್ತವನ್ನು ಬರೆದು, ಕೆಳಗಿನ ಭಾಗಗಳನ್ನು ಗುರುತಿಸಿ :

i) ಡೈವಿಂಗ್ ಪಲ್ಯು



ii) ರುಬ್ಬುವ ಕಲ್ಲು

iii) ಬೇರಿಂಗ್

Draw the diagram of wet grinder and label the following parts :

i) Driving pulley

ii) Grinding stone

iii) Bearing

34. ಮೈಕ್ರೋವೇವ್ ಓವನ್‌ನ ಸ್ಪಷ್ಟತೆ ಮತ್ತು ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಬರೆಯಿರಿ.

Write the measures to be taken for cleaning and maintenance of the microwave oven.

ಅಥವಾ / OR



ಮೈಕ್ರೋವೇವ್ ಓವನ್‌ನ ಮೂಲಭೂತ ಪರಿಷ್ಕಾರಗಳನ್ನು ನಿರ್ವಹಿಸುವ ಹಂತಗಳನ್ನು ಬರೆಯಿರಿ.

Write the steps to perform the basic tests in microwave oven.

=====

**CCE-II-RR/PF(A)/888/4066**

**22-EK (Level-2)**

**DO NOT WRITE ANYTHING HERE**